



ಅಪರೂಪದ ಗೂಡುದೀಪ

ಮದುಷೆ, ಸಮಾರಂಭಗಳಲ್ಲಿ ಜ್ಯೂಸ್ ಇದ್ದೇ ಇರುತ್ತದೆ. ಜ್ಯೂಸ್ ಕುಡಿದ ಗ್ಲಾಸ್‌ಗಳನ್ನು ಎಲ್ಲೆಂದರಲ್ಲಿ ಬಿಸಾಡುವುದನ್ನೂ ಕಂಡಿದ್ದೇವೆ. ಇದು ಮಾಮೂಲಿ. ಏಕೆಂದರೆ ಇಂದು ಒಮ್ಮೆ ಬಳಕೆ ಮಾಡಿದ ವಸ್ತುಗಳನ್ನು ಮತ್ತೆ ಬಳಸುವುದಿಲ್ಲ. ಅದಕ್ಕೆ ಜನರೂ ಅಷ್ಟೊಂದು ಆಸಕ್ತಿಯನ್ನೂ ನೀಡುವುದಿಲ್ಲ. ಆದರೆ ಇಲ್ಲಿ ಆ ಬಿಸಾಡಿದ ಲೋಟಗಳನ್ನು ಜೋಡಿಸಿ ಅದಕ್ಕೆ ಒಂದು ರೂಪ ಕೊಟ್ಟು ಗೂಡುದೀಪವಾಗಿ ಮಾಡಿ ಎಲ್ಲರನ್ನು ಆಕರ್ಷಿಸುವಂತೆ ಮಾಡಿರುವುದು ವಿಶೇಷ. ಕಸವನ್ನು ರಸವನ್ನಾಗಿ ಮಾಡಿ ಪರಿಸರ ಸಂರಕ್ಷಣೆಗೆ ಇದೊಂದು ಮಾದರಿ ಎಂದೇ ಹೇಳಬಹುದು. ಇಂದಿನ ಕಂಪ್ಯೂಟರ್ ಯುಗದಲ್ಲಿ ಇರುವ ನಾವು ಈ ರೀತಿ ಕಾಣುವುದೇ ಅಪರೂಪ. ಇದು ಕಂಡುಬಂದಿದ್ದು ರಾಷ್ಟ್ರೀಯ ಸೇವಾ ಯೋಜನೆಗೆ 50ರ ಸಂಭ್ರಮದ ಅಂಗವಾಗಿ ಉಜಿರೆ ಎಸ್. ಡಿ.ಎಂ. ಕಾಲೇಜಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ.

—ಮೋಹನ ಕಾನರ್ಪ, ಉಜಿರೆ

ಕಾಯಿ ಸಿಪ್ಪೆಯ ಯೋಗ!

ಭೂಲೋಕದ ಕಲ್ಪವೃಕ್ಷವೆಂದೇ ಕರೆಯಲ್ಪಡುವ ತೆಂಗಿನ ಮರದ ಎಲ್ಲವು ಮಾನವನ ಬಳಕೆಯಲ್ಲಿವೆ. ತೆಂಗಿನಕಾಯಿ, ಅದರ ಗೆರಟೆ, ಗರಿ, ಕಾಂಡ, ಔಷಧಿಗಾಗಿ ಬೇರು, ಸಿಪ್ಪೆ ಎಲ್ಲವೂ! ಅಷ್ಟೆ ಅಲ್ಲ. ತೆಂಗಿನ ಮರ ಮಾನವನಿಗೆ ಅನೇಕ ಉದ್ಯೋಗವನ್ನು ಕಲ್ಪಿಸಿದೆ, ಕಲ್ಪಿಸುತ್ತಿದೆ. ತೆಂಗಿನ ಕಾಯಿಯ ಸಿಪ್ಪೆ ಕೂಡ ಬಹು ಉಪಯೋಗಿ. ಇದನ್ನು ಉರುವಲಕ್ಕಾಗಿ ಹಾಗೂ ನೂರಾರು ವಿವಿಧ ವಸ್ತುಗಳಿಗೆ ಸಿಪ್ಪೆ ಬಳಕೆಯಾಗುತ್ತಿದೆ. ಸಿಪ್ಪೆ ಸಾಗಿಸುವುದನ್ನೇ ಉದ್ಯೋಗ ಮಾಡಿಕೊಂಡಿದ್ದಾರೆ ಸಾವಿರಾರು ಮಂದಿ. ಇಲ್ಲೊಬ್ಬ ತನ್ನ ಟಾಟಾ ಏಸೀ ವಾಹನವನ್ನು ಸಿಪ್ಪೆ ತುಂಬಲು ರೂಪಾಂತರ ಮಾಡಿಕೊಂಡು ಸಿಪ್ಪೆ ಒಯ್ಯುವುದನ್ನೇ ಕಾಯಕವಾಗಿ ಮಾಡಿಕೊಂಡಿದ್ದಾನೆ!

—ಬೀರಣ್ಣ ನಾಯಕ ಮೊಗಟಾ, ಯಲ್ಲಾಪುರ



ಮನಸೆಳೆವ ತತ್ಪ್ರಾಣಿಗಳು!

ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ, ತುಳು ಬದುಕು ವಸ್ತು ಸಂಗ್ರಹಾಲಯವನ್ನು ಬಂಟ್ವಾಳದಲ್ಲಿ ಸ್ಥಾಪಿಸಿದವರು ಉಪನ್ಯಾಸಕ ತುಕಾರಾಂ ಪೂಜಾರಿ. ಅವರು ಸಂಗ್ರಹಿಸಿದ ವಸ್ತುಗಳು ಗತ ಬದುಕಿನ ಇತಿಹಾಸದತ್ತ ಬೆಳಕು ಚೆಲ್ಲುತ್ತವೆ. ವಿವಿಧ ಆಕಾರ, ವಿನ್ಯಾಸ, ಗಾತ್ರದ ತತ್ಪ್ರಾಣಿಗಳು ಮನಮೋಹಕವಾಗಿವೆ. ಚಹಾದ ಕಿತ್ತಲೆ, ದುಂಡಾಗಿರುವ, ಚಪ್ಪಟೆಯಾಗಿರುವ ತತ್ಪ್ರಾಣಿಗಳನ್ನು ಹಿಂದೆ ಬಳಸಲಾಗುತ್ತಿತ್ತು. ಬೇಸಿಗೆಯಲ್ಲಿ ಹೊಲ, ಗದ್ದೆಗಳ ಕೆಲಸಕ್ಕೆ ಹೋಗುವ ರೈತರು ಈ ತತ್ಪ್ರಾಣಿಗಳನ್ನು ಕೊಂಡೊಯ್ಯುತ್ತಿದ್ದರು. ಹೆಂಗಸರ ಬಿಂಕದ ಚೀಲಗಳ ಹಾಗೆ ಭುಜಕ್ಕೆ ತೂಗುಹಾಕಿಕೊಳ್ಳುತ್ತಿದ್ದರು. ನೂರಾರು ವರ್ಷಗಳ ಹಳೆಯದಾದ ಇವು ಇನ್ನೂ ಹಾಳಾಗಿಲ್ಲ.

—ಪ್ರಕಾಶ. ಎಸ್. ಮನ್ನಂಗಿ, ಮೋಟೆಬೆನ್ನೂರು

